

ನ್ಯಾಯೋಚಿತ ಆಚರಣೆಗಳ ಸಂಹಿತೆ

1. ಮುನ್ಸುಡಿ

ಬ್ಯಾಂಕ್‌ಯೇತರ ಆರ್ಥಿಕ ಕಂಪನಿಗಳಿಗಾಗಿ (ಎನ್‌ಬಿ‌ಎಫ್‌ಸಿ‌ಎಂ) ಭಾರತೀಯ ರಿಸರ್ವ್ ಬ್ಯಾಂಕ್‌ನ ನಿರ್ದೇಶನಗಳ ಅನುಸರಣೆಯಲ್ಲಿ, ಹಿರಾನಂದಾನಿ ಷ್ಟೇನ್‌ನಾನ್‌ಯಿಲ್‌ ಸರ್ವೀಸನ್‌ ಷ್ಟೇವೆಂಟ್ ಲಿಮಿಟೆಡ್ ("ಕಂಪನಿ/ಹೆಚ್‌ಎಫ್‌ಎನ್"), ಗ್ರಾಹಕರೊಂದಿಗೆ ವ್ಯವಹರಿಸುವಾಗ ನ್ಯಾಯೋಚಿತ ಆಚರಣೆಗಳಿಗಾಗಿ ಈ ಕೆಳಗಿನ ನೀತಿ ಸಂಹಿತೆಯನ್ನು ಅಳವಡಿಸಿಕೊಂಡಿದೆ. ನ್ಯಾಯೋಚಿತ ಆಚರಣೆಗಳ ಸಂಹಿತೆ (ಫೇರ್ ಪ್ರೈಸ್‌ನ್‌ ಕೋರ್ಟ್ - "ಎಫ್‌ಪಿಸ್") ಯು ಈ ಕೆಳಗಿನ ಕ್ಷೇತ್ರಗಳನ್ನು ಒಳಗೊಳ್ಳುವ ಉದ್ದೇಶವನ್ನು ಹೊಂದಿದೆ:

- ಸಾಲಗಳಿಗಾಗಿನ ಅರ್ಜಿಗಳು ಮತ್ತು ಅವುಗಳ ಸಂಸ್ಕರಣೆ
- ಸಾಲದ ಮೌಲ್ಯಮಾಪನ ಮತ್ತು ಷರತ್ತುಗಳು/ನಿಬಂಧನೆಗಳು
- ಷರತ್ತುಗಳಲ್ಲಿನ ಮತ್ತು ನಿಬಂಧನೆಗಳಲ್ಲಿನ ಬದಲಾವಣೆಗಳನ್ನು ಒಳಗೊಂಡಂತೆ ಸಾಲಗಳ ವಿಶೇಷ
- ಸಾಮಾನ್ಯ ನಿಬಂಧನೆಗಳು
- ಹುಂಡುಕೊರತೆಗಳ ಪರಿಹಾರದ ಕಾರ್ಯವಿಧಾನ
- ಬಡ್ಡಿಯ ಶುಲ್ಕಗಳು ಹಾಗೂ
- ದಂಡ ಶುಲ್ಕಗಳು

2. ಉದ್ದೇಶ

- ಗ್ರಾಹಕರೊಂದಿಗೆ ವ್ಯವಹರಿಸುವಲ್ಲಿ ಕನಿಷ್ಠ ವ್ಯವಾಣಿಗಳನ್ನು ನಿರ್ದಿಷ್ಟಿಸುವುದರ ಮೂಲಕ ಉತ್ತಮ, ನ್ಯಾಯೋಚಿತ ಹಾಗೂ ವಿಶ್ವಾಸೀಯ ಆಚರಣೆಗಳನ್ನು ಪ್ರಚುರ ಹಾಗೆ ಪ್ರಾಣೀಯ ಉತ್ತಮ ಉತ್ಪನ್ನಗಳನ್ನು ಉತ್ಪಾದಿಸುವುದು.
- ಸೇವೆಗಳ ಕುರಿತಂತೆ ತರ್ಕಬದ್ಧವಾಗಿ ತಾವು ಏನನ್ನು ನಿರೀಕ್ಷಿಸಬಹುದೆನ್ನುವುದರ ಕುರಿತು ಉತ್ತಮ ತೀಳುವಳಿಕೆಯನ್ನು ಹೊಂದುವ ದಿಕೆಯಲ್ಲಿ ಗ್ರಾಹಕರನ್ನು ಸಬಲಗೊಳಿಸಲು ಪಾರದರ್ಶಕತೆಯನ್ನು ಹೆಚ್ಚಿಸುವುದು.
- ಗ್ರಾಹಕರುಗಳ ಮತ್ತು ಕಂಪನಿಯ ನಡುವೆ ಒಂದು ನ್ಯಾಯೋಚಿತವಾದ ಮತ್ತು ಸೌಕಾರ್ಯದ ಸಂಬಂಧವನ್ನು ಉತ್ತೇಜಿಸುವುದು.

3. ಸಾಲಗಳಿಗಾಗಿ ಅರ್ಜಿಗಳು ಮತ್ತು ಅವುಗಳ ಸಂಸ್ಕರಣೆ

- a. ಸಾಲಕ್ಕೆ/ಸಾಲ ಸೌಲಭ್ಯಕ್ಕೆ ಸಂಬಂಧಿಸಿದ ಎಲ್ಲ ಸಂಬಂಧಿತ ಮಾಹಿತಿಯನ್ನು, ಆಯಾ ಸಾಲ ಅರ್ಜಿ ನಮೂನೆ(ಗಳ)ಯಲ್ಲಿ ಅಥವಾ ಇನ್ನಿತರ ವಿಧಾನಗಳ (ಅವಧಿ ಹಾಕೆ (ಉತ್ತರ ಹೀಟ್), ಮಂಜೂರಾತಿ ಪತ್ರ, ಇತ್ಯಾದಿ) ಮೂಲಕ ಲಭ್ಯವಾಗುವಂತೆ ಮಾಡಲಾಗುತ್ತದೆ. ಸೂಕ್ತ ರೀತಿಯಲ್ಲಿ ಪೂರ್ಣಗೊಳಿಸಲಾದ ಅರ್ಜಿ ನಮೂನೆಯೊಂದಿಗೆ ಸಲ್ಲಿಸಬೇಕಾದ ಅಗತ್ಯವಿರುವ ದಸ್ತಾವೇಷಗಳ ಬಗ್ಗೆ ಸಾಲ ಅರ್ಜಿ ನಮೂನೆಯು

ಸೂಚಿಸುತ್ತದೆ/ ಅವರು ಒಂದಿರುತ್ತದೆ ಹಾಗೂ ಅಗತ್ಯ ದಸ್ತಾವೇಜುಗಳ ಸ್ವೀಕೃತಿಗೆ ಒಳಪಟ್ಟು, ಅಜ್ಞಿಯ ವಿಲೇವಾರಿಗೊಳ್ಳಬಹುದಾದ ಕಾಲಾನುಕ್ರಮಣಿಕೆಯ (ಫ್ಯಾರ್ಮಲ್‌ನ್) ಬಗ್ಗೆಯೂ ಸೂಚಿಸುತ್ತದೆ.

- b. ಸಾಲಕ್ಕೆ ಸಂಬಂಧಿಸಿದ ಎಲ್ಲ ಪತ್ರ ವ್ಯವಹಾರಗಳನ್ನು, ಸಾಲ ದಸ್ತಾವೇಜುಗಳನ್ನು, ಜ್ಞಾಪನಾ ಸೂಚನೆಯೇ ಮೊದಲಾದವರುಗಳನ್ನು ತನ್ನ ಆಡುಭಾಷೆಯಲ್ಲಿ ಅಥವಾ ತನಗೆ ಅರ್ಥವಾಗುವಂತಹ ಭಾಷೆಯೋಂದರಲ್ಲಿ ಸ್ವೀಕರಿಸುವ ಅಯ್ದಿಯು ಗ್ರಾಹಕನಿಗೆ ಇರಲಿದೆ. ಅಂತಹ ಒಂದು ಪ್ರಸಂಗದಲ್ಲಿ, ತನ್ನ ಆದ್ಯತಾ ಭಾಷೆಯನ್ನು ಗ್ರಾಹಕನು ಪ್ರತ್ಯೇಕವಾಗಿ ತಿಳಿಸಿ ಕೊಡಬೇಕಾಗುತ್ತದೆ.
- c. ಪ್ರಾಣಗೊಳಿಸಲಾದ ಅಜ್ಞ ನಮೂನೆಗಳ ಸ್ವೀಕೃತಿಯನ್ನು ಯೋಗ್ಯವಾದ ಕಾಲಮಿತಿಯೋಳಗೆ ಸೂಕ್ತ ರೀತಿಯಲ್ಲಿ ಸ್ವೀಕೃತಿಗೊಳಿಸಲಾಗುತ್ತದೆ.

4. ಸಾಲದ ಮೌಲ್ಯಮಾಪನ ಹಾಗೂ ಪರತ್ತುಗಳು/ನಿಬಂಧನೆಗಳು

- a. ಕಂಪನಿಯ ಸಾಲ ಮೌಲ್ಯಮಾಪನಾ ಪ್ರಕ್ರಿಯೆ ಮತ್ತು ನೀತಿಗಳಿಗನುಗುಣವಾಗಿ ಸಾಲದ ಅಜ್ಞಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಆಡುಭಾಷೆಯಲ್ಲಿ ಇಲ್ಲವೇ ಗ್ರಾಹಕನಿಗೆ ಅರ್ಥವಾಗುವಂತಹ ಭಾಷೆಯೋಂದರಲ್ಲಿ, ಸಾಲದ ಅಜ್ಞಿಯ ಸ್ವೀಕೃತಿಯಲ್ಲಿ ಸೂಚಿಸಲಾಗಿರುವ, ಸಾಲದ ಅಜ್ಞಿಯ ಮೌಲ್ಯಮಾಪನಕ್ಕಾಗಿನ ಕಾಲಾವಧಿಯ ಒಳಗಾಗಿ ಸಾಲ ಮೌಲ್ಯಮಾಪನದ (ಅನುಮೋದನೆ/ತಿರಸ್ತಾರ) ಫಲಿತಾಂಶವನ್ನು ಗ್ರಾಹಕನಿಗೆ ತಿಳಿಸಲಾಗುತ್ತದೆ.
- b. ಸಾಲವನ್ನು ಅನುಮೋದಿಸಿದ ಬಳಿಕೆ ಮಂಜೂರು ಮಾಡಲಾದ ಸಾಲದ ಹೊತ್ತು, ವಾರ್ಡ್‌ಕೀರ್ಕ್‌ತ ಬಡ್ಡಿಯ ದರ, ಮತ್ತು ಇನ್ನಿತರ ಪ್ರಮುಖ ಪರತ್ತುಗಳನ್ನು ಮತ್ತು ನಿಬಂಧನೆಗಳನ್ನು ಕಂಪನಿಯ ಗ್ರಾಹಕನಿಗೆ ಮಂಜೂರಾತಿ ಪತ್ರ ಅಥವಾ ಇಲ್ಲವಾದಲ್ಲಿ ಪತ್ರ ವ್ಯವಹಾರವೇ ಮೊದಲಾದವರುಗಳಿಗಾಗಿ ಗ್ರಾಹಕನು ತಾನು ಆಯ್ದು ಮಾಡಿರುವ ಭಾಷೆಯಲ್ಲಿ ತಿಳಿಯವಡಿಸುತ್ತದೆ. ವಿಳಂಬಿತ ಮರುವಾವತಿಗಾಗಿ ಕಂಪನಿಯ ವಿಧಿನಬಹುದಾದ ಯಾವುದಾದರೂ ದಂಡ ಶುಲ್ಕಗಳಿಂದಲ್ಲಿ, ಇತರ ಶುಲ್ಕಗಳೇ ಮೊದಲಾದವರುಗಳೇನಾದರೂ ಇಂದಲ್ಲಿ ಅವರುಗಳನ್ನು, ಸಾಲ ಒಷ್ಟಂದ ಪತ್ರದಲ್ಲಿ; ದಷ್ಟ ಅಕ್ಷರಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ಹಾಗೂ ಕಂಪನಿಯ ಜಾಲತಾಣದಲ್ಲಿಯೂ ಪ್ರದರ್ಶಿಸಲ್ಪಟ್ಟಿರುವ ಸಾಲ ಪರತ್ತುಗಳ ಮತ್ತು ನಿಬಂಧನೆಗಳ ಅನುಸರಿಸದಿರುವಿಕೆಗೆ ಸಂಬಂಧಿಸಿದ ಶುಲ್ಕಗಳ ಅನುಸಂಬಂಧಿಸುತ್ತಿರುವ ಅನುಸಂಬಂಧಿಗಳನುಗುಣವಾಗಿ ವಿಧಿಸಲಾಗುತ್ತದೆ. ಅಂತಹ ಪರತ್ತುಗಳ ಮತ್ತು ನಿಬಂಧನೆಗಳ ಸ್ವೀಕೃತಿಯ ಕಂಪನಿಯಿಂದ ಕಾಯ್ದಿರಿಸಲ್ಪಟ್ಟಿರುತ್ತದೆ.
- c. ಮಂಜೂರು ಮಾಡಲಾದ ಸಾಲದ ಹೊತ್ತು, ಅನ್ವಯಿಸಬಹುದಾದ ಬಡ್ಡಿಯ ವಾರ್ಡ್‌ಕೀರ್ಕ್‌ತ ದರ, ಪರತ್ತುಗಳ ಮತ್ತು ನಿಬಂಧನೆಗಳೊಂದಿಗೆ ಶುಲ್ಕಗಳ ಅನುಸಂಬಂಧಿಯನ್ನು ಸೂಚಿಸುವಂತಹ ಒಂದು ಒಷ್ಟಂದದೊಳಗೆ ಕಂಪನಿಯ ಗ್ರಾಹಕನೊಂದಿಗೆ ಪ್ರವೇಶಿಸುತ್ತದೆ. ಗ್ರಾಹಕನಿಗೆ ಆತನು ಆಯ್ದುಹೊಂಡಿರುವ ಭಾಷೆಯಲ್ಲಿ, ಪ್ರಸ್ತಾವಿಸಲಾಗಿರುವ ಈ ಒಷ್ಟಂದದ ಪ್ರತಿಯೋಂದನ್ನು ಒಷ್ಟಂದಕ್ಕಾಗಿನ ಅನುಸಂಬಂಧಿಯೋಂದಿಗೆ (ಗಳೊಂದಿಗೆ) ಮತ್ತು ಅನುಬಂಧದೊಂದಿಗೆ (ಗಳೊಂದಿಗೆ) ಒದಗಿಸಲಾಗುತ್ತದೆ.

- d. ಮಂಜೂರಾದ ಸಾಲದ ಭೌತಿಕ ಪರತ್ತುಗಳು ಮತ್ತು ನಿಬಂಧನೆಗಳೊಂದಿಗೆ ಬದ್ದರಾಗಿರದೇ ಇದ್ದುದಕ್ಕಾಗಿ, ದಂಡ ಶುಲ್ಕಗಳನ್ನು ವಿಧಿಸುವಾಗ, ಆ ಶುಲ್ಕಗಳು ಕಾಲ ಕಾಲಕ್ಕೆ ಆರೋಬಿಬ ಕೊಡಮಾಡುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಇರುತ್ತವೆ.

5. ಪರತ್ತುಗಳು ಮತ್ತು ನಿಬಂಧನೆಗಳಲ್ಲಿನ ಬದಲಾವಣೆಗಳನ್ನು ಒಳಗೊಂಡಂತೆ ಸಾಲಗಳ ಹಂಚಿಕೆ

- a. ಪರತ್ತುಗಳಲ್ಲಿ ಮತ್ತು ನಿಬಂಧನೆಗಳಲ್ಲಿ, ಬಡ್ಡಿಯ ದರಗಳಲ್ಲಿ, ಏನಾದರೂ ಬದಲಾವಣೆಗಳಾಗಿದ್ದಲ್ಲಿ, ಸಾಲಗಾರರಿಗೆ ವ್ಯೇಹಿತಿಕ ಮಟ್ಟದಲ್ಲಿ ತಿಳಿಯಪಡಿಸಲಾಗುತ್ತದೆ. ಖಾತೆಗೆ ಸಂಬಂಧಿಸಿದ ನಿರ್ದಿಷ್ಟ ಬದಲಾವಣೆಗಳಾದಲ್ಲಿ, ಹಾಗೂ ಇನ್ನಿತರ ಪ್ರಕರಣಗಳಲ್ಲಿ, ಅಂತಹವುಗಳು ಕಂಪನಿಯ ನೋಂದಾಯಿತ ಕಳ್ಳೇರಿಯಲ್ಲಿ / ಕಾರ್ಫೋರೇಟ್ ಕಳ್ಳೇರಿಯಲ್ಲಿ ಅಥವಾ ಜಾಲತಾಣದಲ್ಲಿ ಲಭ್ಯವಿರುತ್ತವೆ. ಬಡ್ಡಿಯ ದರಗಳಲ್ಲಿನ ಹಾಗೂ ಶುಲ್ಕಗಳಲ್ಲಿನ ಬದಲಾವಣೆಗಳನ್ನು ಸಾಕಷ್ಟು ಪೂರ್ವಭಾವಿಯಾಗಿಯೇ ಜಾರಿಗೊಳಿಸಲಾಗಿರುತ್ತದೆ. ಈ ಜಾರಿಗೆ ಸಂಬಂಧಿಸಿದಂತೆ ಸೂಕ್ತವಾದ ನಿಬಂಧನೆಯೊಂದನ್ನು ಸಾಲ ಸಮೃತಿಯಲ್ಲಿ ಸೇರಿಸಲಾಗುತ್ತದೆ.
- b. ಒಷ್ಟಂದದ ಅಡಿಯಲ್ಲಿ ವಾವತಿಯನ್ನು ಅಥವಾ ನಿರ್ವಹಣೆಯನ್ನು ರಿಕಾಲ್ ಮಾಡುವ/ಬುರುತುಗೊಳಿಸುವ ನಿರ್ಧಾರವು, ಕಂಪನಿಯೊಂದಿಗೆ ಸಾಲಗಾರನು ನಿರ್ವಹಿಸಿದ ಸಾಲ ದಸ್ತಾವೇಜುಗಳ ಪರತ್ತುಗಳು ಮತ್ತು ನಿಬಂಧನೆಗಳಿಗನುಗುಣವಾಗಿ ಇರುತ್ತದೆ.
- c. ಯಾವುದೇ ಕಾನೂನಾತ್ಮಕ ಅಥವಾ ಕರಾರಿನನ್ನೆಯದ ಹಕ್ಕು ಅಥವಾ ಸಾಫ್ತಿನತ್ಯ ಹಕ್ಕು ಅಥವಾ ಸಾಲಗಾರರ ವಿರುದ್ಧದ ಸಾಲ ದಸ್ತಾವೇಜುಗಳ ಅಡಿಯಲ್ಲಿ ಕಂಪನಿಯು ಇಲ್ಲವೇ ಯಾವುದೇ ವ್ಯಕ್ತಿಯು ಹೊಂದಿರಬಹುದಾದದನ್ನು ಇತ್ಯಾರ್ಥಪಡಿಸುವ ಹಕ್ಕಿಗೆ ಒಳಪಟ್ಟು, ಸಾಲದ (ಗಳ) ಸಂಪೂರ್ಣ ಮತ್ತು ಅಂತಿಮ ವಾವತಿಯನ್ನು ಸ್ವೀಕರಿಸಿದಾಗ, ಆ ಸಾಲಕ್ಕೆ (ಗಳಿಗೆ) ಸಂಬಂಧಿಸಿದ ಎಲ್ಲ ಮೇಲಾಧಾರಗಳನ್ನು ಬಿಟ್ಟುಕೊಡಲಾಗುತ್ತದೆ. ಇತ್ಯಾರ್ಥಪಡಿಸಲು (ಸೆಟ್-ಅಫ್) ಅನುವು ಮಾಡಿಕೊಡುವ ಅಂತಹ ಹಕ್ಕನ್ನು ಅನುಷ್ಠಾನಗೊಳಿಸಿಕೊಂಡಿದ್ದಲ್ಲಿ, ಬಾಕಿ ಉಳಿದಿರಬಹುದಾದ ಕ್ಲ್ಯಾರ್ಗಳ ಬಗ್ಗೆ ಮತ್ತು ಮೇಲಾಧಾರಗಳನ್ನು/ಮೇಲಾಧಾರಗಳ ಮಾರಾಟದಿಂದ ಲಭ್ಯವಾಗುವ ನಗದನ್ನು ಇರಿಸಿಕೊಳ್ಳುವ ಅಥವಾ ಇತ್ಯಾರ್ಥಪಡಿಸುವ ಅಥವಾ ಮೇಲಾಧಾರಗಳನ್ನು ಅಥವಾ ಮೇಲಾಧಾರಗಳ ಮಾರಾಟದಿಂದ ಲಭ್ಯವಾಗುವ ನಗದನ್ನು ವರ್ಗಾಯಿಸುವ ಹಕ್ಕನ್ನು ಕಂಪನಿಯು ಅನುಷ್ಠಾನಗೊಳಿಸುವುದಕ್ಕೆ ಕಾರಣವಾಗುವಂತಹ ಪರಿಸ್ಥಿತಿಗಳ ಬಗ್ಗೆ ನಿರ್ದಿಷ್ಟತೆಯಿಂದ ಸಂಪೂರ್ಣ ವಿವರಗಳೊಂದಿಗೆ ಆ ಕುರಿತಂತೆ ಸಾಲಗಾರರಿಗೆ ಅಧಿಸೂಚನೆಯನ್ನು ನೀಡಲಾಗುತ್ತದೆ. ಇದ್ದಿರಬಹುದಾದ ಇನ್ನಿತರ ಬಾಕಿಗಳ ಜೊತೆಗೆ ಸಾಲಗಳ ಸಂಪೂರ್ಣ ಮತ್ತು ಅಂತಿಮ ವಾವತಿಗಳ ಪ್ರಕರಣಗಳಲ್ಲಿ, ಸಂಪೂರ್ಣ ಮರುವಾವತಿಯ / ಸಾಲದ ಖಾತೆಯ ಇತ್ಯಾರ್ಥದ ಬಳಿಕ 30 ದಿನಗಳ ಅವಧಿಯೊಳಗಾಗಿ ಕಂಪನಿಯು "ದಸ್ತಾವೇತಿಕಾಗಿರುವ ಯಾವುದೇ ಬಾಕಿಗಳಿಲ್ಲ" ಪ್ರಮಾಣಪತ್ರವನ್ನು ಗ್ರಾಹಕರಿಗೆ ಒದಗಿಸಬೇಕು.
- d. ಸಾಲಕ್ಕೆ ಸಂಬಂಧಿಸಿದಂತೆ ಎಲ್ಲ ಅಧಿಸೂಚನೆಗಳನ್ನು, ಪತ್ರ ವ್ಯವಹಾರಗಳನ್ನು ಆಡುಭಾಷೆಯಲ್ಲಿ ಅಥವಾ ಸಾಲಗಾರನು ಅಧ್ಯೇತಿಕೆಯಿಂಬಹುದಾದ ಭಾಷೆಯಲ್ಲಿಯೇ ಮಾಡಲಾಗುತ್ತದೆ.

6. ಅಂಗವ್ಯೇಕಲ್ಪವುಳ್ಳ ಅರ್ಜಿದಾರರು

ಅಂಗವ್ಯೇಕಲ್ಪದ ಹಿನ್ನೆಲೆಯಲ್ಲಿ ದೃಷ್ಟಿಕಾಗಿ / ಕಣ್ಣಿನ ದೃಷ್ಟಿಯಿಂದ ವಿಶೇಷ ಚೇತನರಾಗಿರುವ ಅರ್ಜಿದಾರರಿಗೆ ನಾಲ್ಕು ಬ್ಯಾಗ್ಜನ್‌ನ್ನು ಒಳಗೊಂಡಂತೆ ಉತ್ತಮನ್ಸುಗಳನ್ನು ಮತ್ತು ಸೌಲಭ್ಯಗಳನ್ನು ವಿಸ್ತರಿಸುವಲ್ಲಿ ಕಂಪನಿಯು ತಾರತಮ್ಯವನ್ನು ಮಾಡಲಾರದು. ಇತರ ಅರ್ಜಿದಾರರೂ ಅವರನ್ನು ತತ್ವಮಾನವಾಗಿಯೇ ನಡೆಸಿಕೊಳ್ಳಲಾಗುತ್ತದೆ ಹಾಗೂ ಅವರ ಅರ್ಜಿಯೋಂದಿಗೆ ಅರ್ಹತೆಯ ಆಧಾರದ ಮೇಲೆ ಕಂಪನಿಯ ನಾಲ್ಕು ವರ್ತಕಿಯೆಗೆ ಮತ್ತು ನೀತಿಗೆ ಅನುಗುಣವಾಗಿ ವ್ಯವಹರಿಸಲಾಗುತ್ತದೆ. ಅಂಗವ್ಯೇಕಲ್ಪದೊಂದಿಗೆ (ಗಳೊಂದಿಗೆ) ಅರ್ಜಿದಾರರು ತಮಗೆ ಯೋಗ್ಯವಾದ ಉತ್ತಮನ್ಸು ಅಥವಾ ನಾಲ್ಕು ಬ್ಯಾಗ್ಜನ್‌ನ್ನು ಅರಿತುಕೊಳ್ಳುವುದನ್ನು, ಆಯ್ದು ಮಾಡಿಕೊಳ್ಳುವುದನ್ನು ಮತ್ತು ಅದನ್ನು ತಮ್ಮದಾಗಿಸಿಕೊಳ್ಳುವುದನ್ನು ಸಾಧ್ಯವಾಗಿಸುವುದಕ್ಕಾಗಿ ಅವರಿಗೆ ಸಾಧ್ಯವಿರುವ ಎಲ್ಲ ಸಹಕಾರಗಳನ್ನು ಒದಗಿಸಲಾಗುತ್ತದೆ.

7. ಸಾಮಾನ್ಯ ನಿಬಂಧನೆಗಳು

- a. ನಾಲದ ದಸ್ತಾವೇಚಗಳ ಪರತ್ತುಗಳಲ್ಲಿ ಮತ್ತು ನಿಬಂಧನೆಗಳಲ್ಲಿ ಒದಗಿಸಲಾಗಿರುವಂತಹ ಉದ್ದೇಶಗಳಿಗಾಗಿ ಹೊರತುಪಡಿಸಿ ಅಥವಾ ನಾಲಗಾರನು ಈ ಹಿಂದೆ ಬಹಿರಂಗಪಡಿಸದೇ ಇದ್ದು, ಈಗ ಕಂಪನಿಯ ಗಮನಕ್ಕೆ ಬಂದಿರುವ ಹೊಸ ಮಾಹಿತಿಯ ಹೊರತಾಗಿ, ಕಂಪನಿಯ ನಾಲಗಾರನ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುವುದರಿಂದ ದೂರ ಉಳಿಯುತ್ತದೆ.
- b. ನಾಲದ ಖಾತೆಯ ವರ್ಗಾವಜಣಿಗಾಗಿ ನಾಲಗಾರನಿಂದ ಕೋರಿಕೆಯನ್ನು, ಸಮುಕ್ತಿಯನ್ನು ಸ್ವೀಕರಿಸಿದಂತಹ ವ್ಯಕ್ತರಣದಲ್ಲಿ ಅಥವಾ ಇಲ್ಲವಾದಲ್ಲಿ, ಅಂದರೆ ಕಂಪನಿಯ ಯಾವುದಾದರೂ ಆಕ್ರೇವಣೆಯು ಇದ್ದಲ್ಲಿ, ಅದನ್ನು ಕೋರಿಕೆಯ ಸ್ವೀಕೃತಿಯ ದಿನಾಂಕದಿಂದ 21 ದಿನಗಳೊಳಗಾಗಿ ತಿಳಿಸಲಾಗುತ್ತದೆ.
- c. ನಾಲಗಳ ವಸೂಲಾತಿಯ ವಿಚಾರದಲ್ಲಿ, ಕಂಪನಿಯ ಅನುಭಿತವಾದ ಕಿರುಕುಳಿದ ವಿಧಾನವನ್ನು ಅಂದರೆ ಹೊತ್ತಲ್ಲದ ಹೊತ್ತಿನಲ್ಲಿ ನಾಲಗಾರನನ್ನು ನಿರಂತರವಾಗಿ ಪೀಡಿಸುವುದು, ನಾಲಗಳ ವಸೂಲಾತಿಗಾಗಿ ತೋಳ್ಳಲದ ಬಳಕೆಯಿಂತಹ ಮೊಗೆವನ್ನು ಅನುಸರಿಸುವುದಿಲ್ಲ ಮತ್ತು ಈ ನಿಷ್ಟಿನಲ್ಲಿ ಕಾನೂನಿನ ಚೌಕಟ್ಟಿನ ಇತಿಮಿತಿಯಲ್ಲಿಯೇ ಕಾಯ್ದಾಚರಿಸುತ್ತದೆ.
- d. ಸಹ-ಭಾಧ್ಯಫ್ಲನ(ರ) ಸಹಿತವಾಗಿರುವ ಅಥವಾ ರಹಿತರಾಗಿರುವ ವ್ಯಕ್ತಿಗಳ ನಾಲಗಾರರಿಗೆ ವ್ಯಾಪಾರೇತರ ಉದ್ದೇಶಗಳಿಗಾಗಿ ಮಂಜೂರು ಮಾಡಲಾದ ತೇಲುವ ದರವುಳ್ಳ ಯಾವುದೇ ಅವಧಿ ನಾಲಗಳ ಮೇಲೆ ಕಂಪನಿಯು ಸ್ವತ್ತಿನ ಸ್ವಾಧೀನ ಶುಲ್ಕಗಳನ್ನು/ಪೂರ್ವ-ವಾದತಿ ಶುಲ್ಕಗಳನ್ನು ವಿಧಿಸುವುದಿಲ್ಲ. ಸ್ವತ್ತಿನ ಸ್ವಾಧೀನ ಶುಲ್ಕಗಳನ್ನು ಕಾಲ ಕಾಲಕ್ಕೆ ಒದಗಿಸಲಾಗುವ ನಿಯಾಮಕ ನಿರ್ದೇಶನಗಳಿಗನುಗುಣವಾಗಿ ಅನ್ವಯಿಸಬೇಕಾಗುತ್ತದೆ.

8. ಕುಂಡುಕೊರತೆಗಳ ಪರಿಹರಿಸುವಿಕೆ

ನ್ಯಾಯೋಚಿತ ಆಚರಣೆಗಳ ಸಂಹಿತೆಯ ಅನುಷ್ಠಾನವು ಕಂಪನಿಯ ಜವಾಭ್ಯಾರಿಯಾಗಿರುತ್ತದೆ.

ಸಾಲಗಾರರೊಂದಿಗಿನ/ಗ್ರಾಹಕರೊಂದಿಗಿನ ತನ್ನ ವ್ಯವಹಾರವು ಸುಲಲಿತವಾಗಿದೆ ಮತ್ತು ಗೊಂದಲಗಳಿಂದ ಮುಕ್ತವಾಗಿದೆ ಎನ್ನ ಪ್ರಾಧನ್ಯ ಖಚಿತಪಡಿಸಿಕೊಳ್ಳಲು ಕಂಪನಿಯು ಪ್ರತೀ ಪ್ರಯತ್ನವನ್ನೂ ಮಾಡುತ್ತದೆ. ಒಟ್ಟ ಸಾಲಗಾರನು/ಗ್ರಾಹಕನು ಕಂಪನಿಯ ಗಮನಕ್ಕೆ ತರುವ ಯಾವುದೇ ದೂರನ್ನು ತ್ವರಿತಗೆತಿಯಲ್ಲಿ ನಿಖಾಯಿಸಲಾಗುತ್ತದೆ.

ದೂರಗಳನ್ನು ಮತ್ತು ಕುಂಡುಕೊರತೆಗಳನ್ನು ಪರಿಹರಿಸಲು ಕಂಪನಿಯ ನಿರ್ದೇಶಕರುಗಳ ಮಂಡಳಿಯು ಸಂಸ್ಥೆಯೊಳಗದೆ ಕುಂಡುಕೊರತೆಗಳ ಪರಿಹರಿಸುವಿಕೆಯ ಸೂಕ್ತ ಕಾರ್ಯವಿಧಾನವನ್ನು ಸ್ಥಾಪಿಸಿದೆ. ಕಂಪನಿಯ ಅಧಿಕಾರಿಗಳ ತೀವ್ರಾನಗಳಿಂದ ತಲೆದೋರುವಂತಹ ಎಲ್ಲ ತಕರಾರುಗಳನ್ನು /ದೂರಗಳನ್ನು ಅವರ ಗಮನಕ್ಕೆ ತಂದ ಬಳಿಕ, ಕನಿಷ್ಠ ಮುಂದಿನ ಉನ್ನತ ಮಟ್ಟದಲ್ಲಿ ಅವುಗಳನ್ನು ಆಲಿಸಲಾಗುತ್ತದೆ ಮತ್ತು ಇತ್ಯಥರಗೊಳಿಸಲಾಗುತ್ತದೆ.

ನ್ಯಾಯೋಚಿತ ಆಚರಣೆಗಳ ಸಂಹಿತೆಯೊಂದಿಗಿನ ಬಧ್ಯತೆಯ ಮತ್ತು ಆಡಳಿತದ ವಿವಿಧ ಮಟ್ಟಗಳಲ್ಲಿ ಕುಂಡುಕೊರತೆಗಳ ಪರಿಹರಿಸುವಿಕೆಯ ಕಾರ್ಯವಿಧಾನದ ಕಾರ್ಯಾಚರಣೆಯ ಸುರಿತಾದ ನಿಯತಕಾಲಿಕ ಪ್ರಸರಾವಲೋಕನದ ಕ್ರಾಂತಿಕ್ರತ ವರದಿಯೊಂದನ್ನು ನಿಯಮಿತ ಕಾಲಾಂತರಗಳಲ್ಲಿ ನಿರ್ದೇಶಕರುಗಳ ಮಂಡಳಿಗೆ (ಅಥವಾ ಅದರ ಸಮಿತಿಯೊಂದಕ್ಕೆ) ಸಲ್ಲಿಸಲಾಗುತ್ತದೆ.

ಕುಂಡುಕೊರತೆಗಳ ಪರಿಹಾರ ಕ್ರಮಗಳಿಗೆ ಸಂಬಂಧಿಸಿದ ಅಧಿಕಾರಿಯ (ಗ್ರೇವಿಯನ್ಸ್ ರೆಂಡ್ಸ್‌ಲ್ ಆಫೀಸರ್ - "ಜಿಆರ್‌ಬ್") ಮತ್ತು ಆರ್‌ಬಿಎ ನ ಸ್ಥಳೀಯ ತಳ್ಳೇರಿಯ (ಒಂದು ತಿಂಗಳಿನ ಅವಧಿಯೊಳಗಾಗಿ ದೂರ / ತಕರಾರು ಬಗೆಹರಿಯದೇ ಇದ್ದಲ್ಲಿ, ಸಂಪರ್ಕಸಂಬಹುದಾದಂತಹ) ಸಂಪರ್ಕ ವಿವರಗಳನ್ನು ಕಂಪನಿಯು ತನ್ನ ವ್ಯವಹಾರವನ್ನು ಕೈಗೊಳ್ಳುವ ಅದರ ಎಲ್ಲ ಶಾಖೆಗಳಲ್ಲಿ / ಸ್ಥಳಗಳಲ್ಲಿ ಪ್ರದರ್ಶಿಸಲಾಗುತ್ತದೆ.

ಕುಂಡುಕೊರತೆಗಳ ಪರಿಹಾರದ ಸವಿವರವಾದ ಪ್ರಕ್ರಿಯೆ ಮತ್ತು ಉನ್ನತ ಮಟ್ಟಕ್ಕೆ ಕೊಂಡೊಯ್ಲು ಅನುವ ಮಾಡಿಕೊಂಡ ಶ್ರೇಣೀಕೃತ ವ್ಯವಸ್ಥೆಯು ಕುಂಡುಕೊರತೆಗಳ ಪರಿಹಾರ ಕಾರ್ಯತಂತ್ರದ ಭಾಗವನ್ನೇ ರೂಪಿಸುತ್ತದೆ ಹಾಗೂ ಇದನ್ನು ಕಂಪನಿಯ ಜಾಲತಾಣದಲ್ಲಿ ಇರಿಸಲಾಗಿರುತ್ತದೆ ಮತ್ತು ಜೊತೆಗೆ ಶಾಖೆಗಳಲ್ಲಿಯೂ ಲಭ್ಯವಿರುತ್ತದೆ ಮತ್ತು ಸೂಚನಾ ಘಳಕದಲ್ಲಿಯೂ ಕೂಡ ಇದನ್ನು ಪ್ರದರ್ಶಿಸಲಾಗಿರುತ್ತದೆ.

9. ಬಡ್ಡಿಯ ಶುಲ್ಕಗಳು

- ಹಣಕಾಸುಗಳ ವೆಚ್ಚೆ, ಲಾಭಾಂಶ (ಮಾಡಿನ್) ಮತ್ತು ರಿಸ್ಟ್ ಪ್ರೈಮಿಯಂ ಮೊದಲಾದ ಅಂಶಗಳನ್ನು ಪರಿಗಣಿಸಿದ ಬಳಿಕ, ಬಡ್ಡಿಯ ದರವನ್ನು ಗೊತ್ತುಮಾಡಲಾಗುತ್ತದೆ. ಗ್ರಾಹಕರಿಗೆ ಹೆಚ್ಚುವರಿ ಬಡ್ಡಿಯ ದರವನ್ನು ಮತ್ತು ಶುಲ್ಕಗಳನ್ನು ವಿಧಿಸದಿರುವುದನ್ನು ಖಚಿತಪಡಿಸಿಕೊಳ್ಳಲು ಕಂಪನಿಯು "ಬಡ್ಡಿ ದರದ ನೀತಿ" ಯನ್ನು ಅಳವಡಿಸಿಕೊಂಡಿದೆ ಹಾಗೂ ಅದು ಕಂಪನಿಯ ಜಾಲತಾಣದಲ್ಲಿಯೂ ಲಭ್ಯವಿರುತ್ತದೆ.

- ಬಡ್ಡಿಯ ದರಗಳಲ್ಲಿ ಬದಲಾವಣೆಯಾದಾಗಲ್ಲಿ, ಜಾಲತಾಣದಲ್ಲಿ ಅಥವಾ ಬೇರೆದೆಯಲ್ಲಿ ಪ್ರಕಟಿಸಲಾಗಿರುವ ಮಾಹಿತಿಯನ್ನು ಅಪ್ಪೇಚ್ ಮಾಡಲಾಗುತ್ತದೆ.
- ಖಾತೆಗೆ ವಿಧಿಸಬೇಕೆಂದಿರುವ ನಿಶಿರವಾದ ದರಗಳ ಕುರಿತಂತೆ ಸಾಲಗಾರನಿಗೆ ಅರಿವನ್ನುಂಟು ಮಾಡುವ ದಿಶೆಯಲ್ಲಿ, ಬಡ್ಡಿಯ ದರವು ವಾರ್ಷಿಕೀಕೃತ ದರಗಳಾಗಿರುತ್ತದೆ.

10. ಸಂಹಿತೆಯ ಪುನರಾವರ್ತೋಽಕ್ತನ

ಸಂಹಿತೆಯನ್ನು ವಾರ್ಷಿಕ ಅಥವಾ ನಿಯಾಮಕ ಅಗತ್ಯತೆಯ ಆದೇಶದ ನೆಲೆಗಟ್ಟಿನಲ್ಲಿ ಪುನರಾವರ್ತೋಽಹಿಸಲಾಗುತ್ತದೆ.

.....XXX.....